

ಕಾಲೇಜು ಶಿಕ್ಷಣ ಇಲಾಖೆ
Department of Collegiate Education
ಕಾಲೇಜು ಪ್ರವೇಶಾತಿ ವಿವರಗಳಿಗೆ ಅರ್ಜಿ
Application for Admission Extract

Step 1 : Enter the login details

Apply for Service

Mobile No

OTP/Password Get OTP

4bF7d5 Type here

Forgot Password | New user? Register here

Submit

Check Your Application Status

Select Department

Select Service

Enter your Application ID

Check Status Now

© All Rights Reserved Powered by SERVICEPLUS

Step 2 : Citizen Login will be displayed

Menu

- Manage Profile
- Apply for services
- View Status of Application
- Messages & Alerts

ABOUT SEVA SINDHU


Seva Sindhu is an initiative of Govt of Karnataka to deliver the Government services at the doorsteps of the citizens. Seva Sindhu will be integrated with various service delivery channels of Govt of Karnataka, citizen service centers such as Bangalore One, Karnataka One, Atalji Jana Snehi Kendra and Bapuji Kendras and aims to bring to all departmental services on one platform. The objective is to provide Government services in a cashless, faceless and paperless manner. It is step towards provision of accessible, cost-effective, accountable and transparent government services to citizens.

Seva Sindhu provides a hassle free service delivery through reduced turnaround time, minimized visits to avail services and reduced opportunity cost. Seva Sindhu also aids the department in simplifying the processes of the department by removing cumbersome, time consuming and non-value add steps, thereby enhancing the citizen service delivery mechanism.

Dr. Sunil Panwar

data.gov

Step 3 : Search the required service and click to open



Step 4 : Fill the application form



Step 5 : Fill the mandatory details required

← → ↻ https://serviceonline.gov.in/configureka/renderApplicationForm.do?serviceId=750001&UUID=31685cb6-e5a9-4c9b-90f8-7d062825afd8&OWASP_CSRFTOKEN=09GT-3G12-WENV-SWVG-QA7U-WEQG-2V3P-KF7T ☆ ⓘ

Student Details/ವಿದ್ಯಾರ್ಥಿಯ ವಿವರಗಳು

Name of the Student/ವಿದ್ಯಾರ್ಥಿಯ ಹೆಸರು *	Inukurthi Kalyan Teja	Gender/ಲಿಂಗ *	Male/ಪುರುಷ
DoB of the Student/ಹುಟ್ಟಿದ ದಿನಾಂಕ *	04/02/1991	Category of the Student/ವಿದ್ಯಾರ್ಥಿಯ ಜಾತಿ ವರ್ಗ *	GM
Name of the Father/ತಂದೆಯ ಹೆಸರು	ABCDEF	Name of the Mother/ತಾಯಿಯ ಹೆಸರು	GHIJKL
Mobile Number/ಮೊಬೈಲ್ ಸಂಖ್ಯೆ *	9741256972	E-Mail/ಇ - ಮೇಲ್ ಐಡಿ	madhushree26072012@gmail.com

Address of the student/ವಿದ್ಯಾರ್ಥಿಯ ವಿಳಾಸ

Address 1/ವಿಳಾಸ 1 *	120
Address 2/ವಿಳಾಸ 2	5th cross
Address 3/ವಿಳಾಸ 3	maruthi nagar
Country/ದೇಶ *	India
State/ರಾಜ್ಯ *	KARNATAKA
District/ಜಿಲ್ಲೆ *	BENGALURU URBAN
Taluk/ತಾಲ್ಲೂಕು *	Bangalore North
Postal Code/ಪೋಸ್ಟಲ್ ಕೋಡ್ *	

Step 6 : Select the region and click ok

← → ↻ https://serviceonline.gov.in/configureka/renderApplicationForm.do?serviceId=750001&UUID=31685cb6-e5a9-4c9b-90f8-7d062825afd8&OWASP_CSRFTOKEN=09GT-3G12-WENV-SWVG-QA7U-WEQG-2V3P-KF7T ☆ ⓘ

Address of the student/ವಿದ್ಯಾರ್ಥಿಯ ವಿಳಾಸ

Address 1/ವಿಳಾಸ 1 *	
Address 2/ವಿಳಾಸ 2	
Address 3/ವಿಳಾಸ 3	
Country/ದೇಶ *	
State/ರಾಜ್ಯ *	
District/ಜಿಲ್ಲೆ *	
Taluk/ತಾಲ್ಲೂಕು *	
Postal Code/ಪೋಸ್ಟಲ್ ಕೋಡ್ *	

Select Location

District *	BENGALURU URBAN
Sub District *	Bangalore North

Ok Cancel Clear & Close

College Details/ಕಾಲೇಜು ವಿವರಗಳು

College/ಕಾಲೇಜು *	<input type="radio"/> UG/ಯು ಟಿ <input type="radio"/> PG/ಪಿ ಟಿ
Name of the District/ಜಿಲ್ಲೆಯ ಹೆಸರು *	Please Select
Name of the Taluk/ತಾಲ್ಲೂಕು ಹೆಸರು *	Please Select

Step 7 : Click on I agree checkbox

← → C https://serviceonline.gov.in/configureka/renderApplicationForm.do?serviceId=750001&UID=31685cb6-e5a9-4c9b-90f8-7d062825afd8&OWASP_CSRFTOKEN=09GT-3G12-WENV-SWVG-QA7U-WEQG-2V3P-KFTT ☆

Taluk/ತಾಲ್ಲೂಕು * Bangalore North

Postal Code/ಪೋಸ್ಟಲ್ ಕೋಡ್ * 560086

College Details/ಕಾಲೇಜು ವಿವರಗಳು

College/ಕಾಲೇಜು * UG/ಯು ಜಿ PG/ಪಿ ಜಿ

Name of the District/ಜಿಲ್ಲೆಯ ಹೆಸರು * Bangalore Urban

Name of the Taluk/ತಾಲ್ಲೂಕು ಹೆಸರು * Bangalore North

Name and address of the College/ಕಾಲೇಜಿನ ಹೆಸರು ಮತ್ತು ವಿಳಾಸ * Maharanis Arts, Commerce and Management College for Women, Bangalore - 560 001

Name of the UG Course/ಕೋರ್ಸ್ ಹೆಸರು * BBM or BBA

Name of the UG combination/ಸಂಯೋಜನೆಯ ಹೆಸರು * BBM or BBA

Declaration/ಘೋಷಣೆ

I hereby declare that the particulars furnished in this form are true to the best of my knowledge/ಈ ಅರ್ಜಿಯಲ್ಲಿ, ನಾನು ಒದಗಿಸಿರುವ ಎಲ್ಲಾ ವಿವರಗಳು ಸತ್ಯವಾಗಿರುತ್ತವೆ ಎಂದು ಘೋಷಿಸುತ್ತೇನೆ.

I Agree *

Step 8 : Fill the Captcha code shown below & submit

← → C https://serviceonline.gov.in/configureka/renderApplicationForm.do?serviceId=750001&UID=31685cb6-e5a9-4c9b-90f8-7d062825afd8&OWASP_CSRFTOKEN=09GT-3G12-WENV-SWVG-QA7U-WEQG-2V3P-KFTT ☆



I hereby declare that the particulars furnished in this form are true to the best of my knowledge/ಈ ಅರ್ಜಿಯಲ್ಲಿ, ನಾನು ಒದಗಿಸಿರುವ ಎಲ್ಲಾ ವಿವರಗಳು ಸತ್ಯವಾಗಿರುತ್ತವೆ ಎಂದು ಘೋಷಿಸುತ್ತೇನೆ.

I Agree *

Additional Details

Apply to the Office * Government and Private College Office (Government and Private Colleges - Maharanis Arts Commerce and Management College for Women - Bangalore) - Rural/Urban
This field is required.

Word verification

Please enter the characters shown above

MINISTRY OF PANCHAYATI RAJ
Digital India
data.gov.in
India .gov.in
Deity
PMINDIA

Site is technically designed, hosted and maintained by National Informatics Centre
Contents on this website is owned, updated and managed by the Ministry of Panchayati Raj
POWERED BY SERVICEPLUS

Step 9 : A fully filled form will be generated for user verification

← → ↻ https://serviceonline.gov.in/configureka/applyPageForm.do?OWASP_CSRFTOKEN=09GT-3G12-WENV-SWVG-QA7U-WEQG-2V3P-KFTT&UID=2c47f216-eb45-4206-a311-fa5b11de20c5 ☆

Menu ☰ Themes Language Dr. Sunil Panse

- Manage Profile
- Apply for services
 - View all available services
 - View Status of Application
 - Messages & Alerts

Admission Details/ಕಾಲೇಜು ಪ್ರವೇಶಾತಿ ವಿವರಗಳು

Application Reference No :	Draft_CE001S/2019/00049
Admission number of the student/ವಿದ್ಯಾರ್ಥಿಯ ಪ್ರವೇಶಾತಿ ಸಂಖ್ಯೆ(Format:NNNNYYYY-YY):	1111/2012-13
Status of the Course/ಕೋರ್ಸ್ ನ ಸ್ಥಿತಿ :	Completed/ಪೂರ್ಣಗೊಂಡಿದೆ
Year for which admission extract is required/ಯಾವ ವರ್ಷದ ಪ್ರವೇಶಾತಿ ವಿವರಗಳಿಗೆ ಅಗತ್ಯವಿದೆ :	2012-13
Registration Number/ರಜಿಸ್ಟ್ರೇಷನ್ ಸಂಖ್ಯೆ :	111111111

Student Details/ವಿದ್ಯಾರ್ಥಿಯ ವಿವರಗಳು

Name of the Student/ವಿದ್ಯಾರ್ಥಿಯ ಹೆಸರು :	Inukurthi Kalyan Teja
Gender/ಲಿಂಗ :	Male/ಪುರುಷ
DoB of the Student/ಜನ್ಮದಿನಾಂಕ :	04/02/1991
Category of the Student/ವಿದ್ಯಾರ್ಥಿಯ ಪಾತಿ ಭರ್ತಿ :	GM
Name of the Father/ಪಿತನ ಹೆಸರು :	ABCDEF
Name of the Mother/ತಾಯಿಯ ಹೆಸರು :	GHIJKL

← → ↻ https://serviceonline.gov.in/configureka/applyPageForm.do?OWASP_CSRFTOKEN=09GT-3G12-WENV-SWVG-QA7U-WEQG-2V3P-KFTT&UID=2c47f216-eb45-4206-a311-fa5b11de20c5 ☆

Name of the Taluk/ತಾಲ್ಲೂಕು ಹೆಸರು :	Bangalore North
Name and address of the College/ಕಾಲೇಜಿನ ಹೆಸರು ಮತ್ತು ವಿಳಾಸ :	Maharanis Arts,Commerce and Management College for Women,Bangalore - 560 001
Name of the UG Course/ಕೋರ್ಸ್ ಹೆಸರು :	BBM or BBA
Name of the UG combination/ಸಂಯೋಜನೆಯ ಹೆಸರು :	BBM or BBA
Selected College :	Government and Private College Office(Government and Private Colleges- Maharanis Arts Commerce and Management College for Women - Bangalore)

Declaration/ಘೋಷಣೆ

I hereby declare that the particulars furnished in this form are true to the best of my knowledge/ಈ ಅರ್ಜಿಯಲ್ಲಿ ನಾನು ಒದಗಿಸಿರುವ ಎಲ್ಲಾ ವಿವರಗಳು ಸತ್ಯವಾಗಿರುತ್ತವೆ ಎಂದು ಖಚಿತಪಡಿಸುತ್ತೇನೆ.

I Agree : Yes


Additional Details

Apply to the Office Government and Private College Office(Government and Private Colleges- Maharanis Arts Commerce and Management College for Women - Bangalore)


14/2/2019 04:21:45 IST https://serviceonline.gov.in/configureka

Step 10 : Attach the annextures and save them

← → ↻ https://serviceonline.gov.in/configureka/editViewAnnexure.do?OWASP_CSRFTOKEN=09GT-3G12-WENV-SWVG-QA7U-WEQG-2V3P-KFT7&coverageLocationId=7813&serviceld=750001&citizen_id=10840757&applid... ☆



ಸೇವಾ ಸಿಂಧು
Seva Sindhu



Menu

☰






PM Themes | Language | Dr. Sunil Pawar

Manage Profile | Apply for services | View all available services | View Status of Application | Messages & Alerts

ATTACH ENCLOSURE(S)

Type of Enclosure *	Enclosure Document *	Issued By	Issued Date	Reference Number	File/Reference *
ID Proof *	Photo ID proof issued by Co				Choose File sample.pdf Scan Fetch from DigLocker
	*upload .jpg,.zip,.jpeg,.png,.pdf file only				
Fee payment receipt	Admission fee pay receipt				Choose File sample.pdf Scan Fetch from DigLocker
	*upload .jpg,.zip,.jpeg,.png,.pdf file only				

Save Annexure | Cancel | Back

Step 11 : Saved annextures will be displayed

← → ↻ https://serviceonline.gov.in/configureka/editSaveAnnexure.do?OWASP_CSRFTOKEN=09GT-3G12-WENV-SWVG-QA7U-WEQG-2V3P-KFT7&applid=8875&citizenId=10840757&directSubmitCheck=N ☆

I hereby declare that the particulars furnished in this form are true to the best of my knowledge/ಈ ಅರ್ಜಿಯಲ್ಲಿ ನಾನು ಒದಗಿಸಿರುವ ಎಲ್ಲಾ ವಿವರಗಳು ಸತ್ಯವಾಗಿರುತ್ತವೆ ಎಂದು ಘೋಷಿಸುತ್ತೇನೆ.

I Agree : Yes







Annexure List

- 1) ID Proof Photo ID proof issued by College or Govt
- 2) Fee payment receipt Admission fee pay receipt

Additional Details

Apply to the Office Government and Private College Office(Government and Private Colleges- Maharanis Arts Commerce and Management College for Women - Bangalore)

eSign and Submit | Cancel | Print | Download PDF

Site is technically designed, hosted and maintained by National Informatics Centre
Contents on this website is owned, updated and managed by the Ministry of Panchayati Raj
POWERED BY SERVICEPLUS

Step 12 : Click on e-sign and proceed

https://serviceonline.gov.in/configureka/editSaveAnnexure.do?OWASP_CSRFTOKEN=D9GT-3G12-WENV-5WVG-QA7U-WEQG-2V3P-KFTT&appId=8875&citizenId=10840757&directSubmitCheck=N

I hereby declare that the particulars furnished in this form are true to the best of my knowledge.

I Agree: Yes

Annexure List

- 1) ID Proof
- 2) Fee payment receipt

Additional Details

Apply to the Office

Consent Authentication Form

I understand that the options that I have chosen are the ones that shall be populated in the DSC generated by the CA and I provide my consent for the same. I also understand that the following fields in the DSC generated by the CA are mandatory and I give my consent for using the Aadhaar provided e-KYC information to populate the corresponding fields in the DSC.

1. Common Name (name as obtained from e-KYC)
2. Unique Identifier (hash of Aadhaar number)
3. Pseudonym (unique code sent by UIDAI in e-KYC response)
4. State or Province (state as obtained from e-KYC)
5. Postal Code (postal code as obtained from e-KYC)
6. Telephone Number (hash of phone as obtained from e-KYC)

I understand that ServicePlus shall ensure security and confidentiality of my personal identity data provided for the purpose of Aadhaar based authentication.

I agree with above user consent and eSign terms and conditions

Proceed Download Document

Sign and Submit Cancel Print Download PDF

MINISTRY OF PANCHAYATI RAJ Digital India data.gov .gov.in Deity PMINDIA

Site is technically designed, hosted and maintained by National Informatics Centre. Contents on this website is owned, updated and managed by the Ministry of Panchayati Raj. POWERED BY SERVICEPLUS

Step 13: E-sign page will be displayed . Fill adhar number to get OTP and proceed to payment

https://esignservice1.cdac.in/esignservice2.1/OTP

Ministry of Electronics and Information Technology Government of India

Digital India Power To Empower

सी डेक CDAC Centre for Development of Advanced Computing

You are currently using C-DAC eSign Service and have been redirected from

हस्ताक्षर C-DAC's eSign Service

Aadhaar Based e-Authentication

795425207332 Get Virtual ID

Enter Your Aadhaar OTP

[View Document Information](#)

Get OTP Cancel Not Received OTP? Resend OTP

Step 14 : Sakala acknowledgement will be generated.

APPLICATION ACKNOWLEDGEMENT

ಕರ್ನಾಟಕ ಸರ್ಕಾರ

Sakala Acknowledgement/ಗೌರವಾನ್ವಿತ ಸ್ವೀಕೃತಿ

Office Name / ಕಛೇರಿ ಹೆಸರು	Department of Collegiate Education, ಕಾರ್ನಾಟಕ, ಶಿಕ್ಷಣ ಇಲಾಖೆ				
Sakala No./ಸಕಾಲ ನಂಟು	CE003519000022				
Sakala Date / ಸಕಾಲ ದಿನಾಂಕ	19/02/2019				
Service Requested / ಸೇವೆಗೆ ಸಂಬಂಧಿಸಿದ ಸೇವೆ	Application for approval to obtain Provisional Degree Certificate, ಅಧ್ಯಯನ ವ್ಯವಹಾರದ ಅರ್ಜಿ				
Applicant Name / ಅರ್ಜಿದಾರರ ಹೆಸರು	Imshu Rishi Kishan Topa				
Applicant Address / ಅರ್ಜಿದಾರರ ವಿಳಾಸ	320 9th cross, maruthi nagar, KARNATAKA, BENGALURU URBAN -560086 Bangalore North				
Mobile No / ಮೊಬೈಲ್ ನಂಟು	9741256972				
Documents Submitted / ದಾಖಲಾತಿಗಳನ್ನು ಸಲ್ಲಿಸಿದ ದಾಖಲೆ	<table border="1"> <thead> <tr> <th>Type of document(s)</th> <th>Document(s) Attached</th> </tr> </thead> <tbody> <tr> <td>Proof of course completion</td> <td>Scanned copy of Marks cards of all the semesters</td> </tr> </tbody> </table>	Type of document(s)	Document(s) Attached	Proof of course completion	Scanned copy of Marks cards of all the semesters
Type of document(s)	Document(s) Attached				
Proof of course completion	Scanned copy of Marks cards of all the semesters				
Payment Status / ಪಾವತಿ ಸ್ಥಿತಿ	Not Applicable/ಅನ್ವಯಿಸುವುದಿಲ್ಲ				
Payment Mode / ಪಾವತಿ ವಿಧಾನ	Not Applicable/ಅನ್ವಯಿಸುವುದಿಲ್ಲ				
Transaction ID / ಸಂಭಾಷಣಾ ಐಡಿ	Not Applicable/ಅನ್ವಯಿಸುವುದಿಲ್ಲ				
Transaction Date and Time / ಸಂಭಾಷಣಾ ದಿನಾಂಕ	Not Applicable/ಅನ್ವಯಿಸುವುದಿಲ್ಲ				
Transaction Reference Number / ಸಂಭಾಷಣಾ ಐಡಿ ಸಂಖ್ಯೆ (As applicable)	Not Applicable/ಅನ್ವಯಿಸುವುದಿಲ್ಲ				
Total Amount Paid / ಒಟ್ಟು ಪಾವತಿಸಿದ ಮೊತ್ತ	Not Applicable/ಅನ್ವಯಿಸುವುದಿಲ್ಲ				
Application Fee / ಅರ್ಜಿ ಶುಲ್ಕ	Not Applicable/ಅನ್ವಯಿಸುವುದಿಲ್ಲ				
Service Charge / ಸೇವಾ ಶುಲ್ಕ	Not Applicable/ಅನ್ವಯಿಸುವುದಿಲ್ಲ				
Transaction Charge / ಸಂಭಾಷಣಾ ಶುಲ್ಕ	Not Applicable/ಅನ್ವಯಿಸುವುದಿಲ್ಲ				

Note:

- This service request will be processed within 7 working days. ಈ ಸೇವೆಯು ಅರ್ಜಿಯನ್ನು 7 ಕೆಲಸದ ದಿನಗಳಲ್ಲಿ ವಿಳೇಖರಿಸಲಾಗುವುದು.
- You can check the status of this service request on website <http://sevasindhu.karnataka.gov.in/>, <http://sakala.kar.nic.in/>. ಈ ಅರ್ಜಿಯ ಸ್ಥಿತಿಗಳನ್ನು ತಿಳಿಯಲು <http://sevasindhu.karnataka.gov.in/> ಅಥವಾ <http://sakala.kar.nic.in/> ವೆಬ್‌ಸೈಟ್‌ನಲ್ಲಿ ದಾಖಲೆ ಮಾಡಿ.
- You can appeal to competent officer in case of your application is rejected/delayed/defaulted by this designated officer. ಹೆಸರಿನ ಅಧಿಕಾರಿಯಿಂದ ಅಧಿಕಾರಿಯಿಂದ ತಿರಿಸಿ, ತಿರಿಸಿದ ಸಂದರ್ಭದಲ್ಲಿ ಅಧಿಕಾರಿಯಿಂದ ಮರು ಅರ್ಜಿ ದಾಖಲಿಸಬಹುದು.

Print | Export to PDF

Step 15: Login to the caseworker account and select the service

ಸೇವಾ ಸಿಂಧು
Seva Sindhu

ಕರ್ನಾಟಕ ಸರ್ಕಾರ

Menu | Themes | Language | Case Worker-Govt Arts College

Message Box / Inbox

Please select Service *

Select Task *

From Date: To Date:

App Ref No.

Get Data

Step 19: Login to the Superintendent account

The screenshot shows the 'Seva Sindhu' portal for Superintendent Verification. The search filters are as follows:

- Please select Service *:** Application for Admission extract-V 1
- Select Task *:** Superintendent Verification
- From Date:** 01/01/2017
- To Date:** 22/02/2019
- App Ref No.:** (Empty field)

A 'Get Data' button is located at the bottom right of the search area.

Step 20: Pull the application

The screenshot shows the application list after pulling. The table contains the following data:

Sl.No.	Application Number	Status	Action	Return to Pool
1	CE001S190000043	Forwarded	Pull	

The page also includes a footer with logos for the Ministry of Panchayati Raj, Digital India, data.gov.in, India.gov.in, DeitY, and PMINDIA. A note at the bottom states: 'Site is technically designed, hosted and maintained by National Informatics Centre. Contents on this website is owned, updated and managed by the Ministry of Panchayati Raj.'

Step 22: Login to the principal account and select the service

Message Box / Inbox

Please select Service *

Select Task *

From Date:

To Date:

App Ref No.

Step 23: Pull the application

Message Box / Inbox

Please select Service *

Select Task *

From Date:

To Date:

App Ref No.

Showing 1 to 1 of 1 entries

SL.No.	Application Number	Status	Action	Return to Pool
1	CE001S19000043	Forwarded	Pull	

Step 26: Generated Output Certificate

Department of Collegiate Education
Government Arts College, Dr B R Ambedkar Veedhi, Bangalore - 560 001

ADMISSION EXTRACTS

No: CE001S190000043 Date: 22/02/2019

Admission No	1111/1111-51
Name of the Student	manvitha
Gender	Male
Name of Parent or guardian	NA
Residential Address (As per Admission Record)	Address
Date of Admission	18/02/2005
Date of Birth	18/02/1987
Nationality/Religion	Indian
Category of the Student	Category 1
Name of Previous College Studied	college
Class on Admission	BE
Class on leaving	engineering
Date of leaving	01/02/2019
Reason for leaving	reason
Remarks	approve

Principal

Step 27: Click on E-sign and proceed

Consent Authentication Form

I hereby state that I have no objection in authenticating myself with Aadhaar based authentication system and consent to providing my Aadhaar number, and/or One Time Pin (OTP) data for Aadhaar based authentication for the purposes of eSigning the document generated from the service titled "Application for Admission extract". I understand that the OTP I provide for authentication shall be used only for authenticating my identity through the Aadhaar Authentication system, for obtaining my e-KYC through Aadhaar e-KYC service and for the issuance of Digital Signature Certificate (DSC) for this specific transaction and for no other purposes. For the creation of DSC, I understand that the options that I have chosen are the ones that shall be populated in the DSC generated by the CA and I provide my consent for the same. I also understand that the following fields in the DSC generated by the CA are mandatory and I give my consent for using the Aadhaar provided e-KYC information to populate the corresponding fields in the DSC.

1. Common Name (name as obtained from e-KYC)
2. Unique Identifier (hash of Aadhaar number)
3. Pseudonym (unique code sent by UIDAI in e-KYC response)
4. State or Province (state as obtained from e-KYC)
5. Postal Code (postal code as obtained from e-KYC)
6. Telephone Number (hash of phone as obtained from e-KYC)

I understand that ServicePlus shall ensure security and confidentiality of my personal identity data provided for the purpose of Aadhaar based authentication.

I agree with above user consent and eSign terms and conditions

Step 28: Enter adhar number to get otp and login

The screenshot shows a web browser window with the URL <https://esignservice1.cdac.in/esignservice2.1/OTP>. The page header includes the Government of India logo, the Digital India logo, and the CDAC logo. A message states: "You are currently using C-DAC eSign Service and have been redirected from". Below this is the "Aadhaar Based e-Authentication" form. The form contains the following elements:

- A text input field for the Aadhaar number, containing "795425207332".
- A "Get Virtual ID" button next to the Aadhaar number field.
- A password input field with masked characters "*****".
- A checkbox labeled "I have read and provide my consent".
- A link "View Document Information".
- Two buttons: "Submit" and "Cancel".
- A link "Not Received OTP? Resend OTP".

Step 29: The document will be signed.

The screenshot shows the serviceonline.gov.in website. The header includes the Government of India logo, the Seva Sindhu logo, and the CDAC logo. The page title is "Seva Sindhu". The main content area displays a "Successfully Submitted" message in red text, with a "Back to Inbox" button below it. The left sidebar contains a menu with the following items:

- Manage Service
- Manage Profile
- User Management
- Message Box
 - Inbox
 - Sent Applications
- Grievance
- Payment Settlement Report
- DSC Management
- Department/Local Body Mapping
- Reports
- Department Level Configuration
- SMS Configuration
- Web Service Integration

The footer includes the Ministry of Panchayati Raj logo, the Digital India logo, the data.gov.in logo, the .gov.in logo, the DeltY logo, and the PMINDIA logo.